



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೬-ಸಿ Part - VI-C	ಕಲಬುರಗಿ, ಸೋಮವಾರ, ೨೫, ಜನವರಿ, ೨೦೨೧ (ಮಾಘ ,೦೫, ಶಕವರ್ಷ, ೧೯೪೨) KALABURAGI, MONDAY, 25, JANUARY, 2021 (Magha,05,ShakaVarsha,1942)	ನಂ. ೨೦ No. 20
---------------------------	-------------------------------------------------------------------------------------------------------------------------------	------------------

## ಜಿಲ್ಲಾಧಿಕಾರಿ ಕಲಬುರಗಿ ರವರ ನಡುವಳಿಗಳು

ವಿಷಯ: ಗ್ರಾಮ ಪಂಚಾಯತ ಸಾರ್ವತ್ರಿಕ ಚುನಾವಣೆ-2020ರ ನಂತರ ಕಮಲಾಪುರ ತಾಲ್ಲೂಕಿನ ಗ್ರಾಮ ಪಂಚಾಯತಿಗಳಿಗೆ 30 ತಿಂಗಳ ಮೊದಲನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿಯನ್ನು ನಿಗದಿಪಡಿಸುವ ಕುರಿತು.  
ಉಲ್ಲೇಖ: ಮಾನ್ಯ ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ:ರಾಚುಆ/211/ಇಜಿಪಿ/2020  
ದಿನಾಂಕ:01.01.2021

\*\*\*\*\*

### ಪೀಠಿಕೆ:-

ಮಾನ್ಯ ರಾಜ್ಯ ಚುನಾವಣಾ ಆಯೋಗ, ಕರ್ನಾಟಕ ಬೆಂಗಳೂರು ರವರು ಉಲ್ಲೇಖದನ್ವಯ ಗ್ರಾಮ ಪಂಚಾಯತ ಸಾರ್ವತ್ರಿಕ ಚುನಾವಣೆ-2020ರ ನಂತರ ಮೊದಲನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿಯನ್ನು ನಿಗದಿಪಡಿಸಲು ನಿರ್ದೇಶನಗಳನ್ನು ನೀಡಿ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 44ರ ಪ್ರಕಾರ **ಕಮಲಾಪುರ ತಾಲ್ಲೂಕಿನ** ಗ್ರಾಮ ಪಂಚಾಯತಿಗಳಿಗೆ ಅನುಸೂಚಿತ ಜಾತಿ, ಅನುಸೂಚಿತ ಪಂಗಡ, ಹಿಂದುಳಿದ ವರ್ಗ ಅ, ಹಿಂದುಳಿದ ವರ್ಗ ಬ, ಸಾಮಾನ್ಯ ಸ್ಥಾನಗಳಿಗೆ ಮತ್ತು ಈ ಪ್ರವರ್ಗಗಳಲ್ಲಿ ಮಹಿಳೆಯರಿಗೆ ಮೀಸಲಿರಿಸಿದ ಅಧ್ಯಕ್ಷ ಹುದ್ದೆ ಹಾಗೂ ಉಪಾಧ್ಯಕ್ಷರ ಹುದ್ದೆಗಳ ಸಂಖ್ಯೆಗಳನ್ನು ಕೆಳಗೆ ತೋರಿಸಿದಂತೆ ನಿಗದಿಪಡಿಸಿರುತ್ತಾರೆ.

ಕ್ರ.ಸಂ	ವರ್ಗ	ಒಟ್ಟು ಸ್ಥಾನಗಳು	ಸಾಮಾನ್ಯ	ಮಹಿಳೆ
1	ಅನುಸೂಚಿತ ಜಾತಿ	7	3	4
2	ಅನುಸೂಚಿತ ಪಂಗಡ	1	0	1
3	ಹಿಂದುಳಿದ ವರ್ಗ ಅ	1	0	1
4	ಹಿಂದುಳಿದ ವರ್ಗ ಬ	0	0	0
5	ಸಾಮಾನ್ಯ	9	6	3
ಒಟ್ಟು		18	9	9

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಪಡಿಸುವಲ್ಲಿ ರಾಜ್ಯ ಚುನಾವಣಾ ಆಯೋಗದಿಂದ ನೀಡಲಾದ ನಿರ್ದೇಶನಗಳನ್ನು ಕೆಳಗೆ ತೋರಿಸಿದಂತೆ ಗಣನೆಗೆ ತೆಗೆದುಕೊಳ್ಳಲಾಗಿದೆ.

- 1993, 2000 ಮೊದಲನೇ ಅವಧಿ, 2000 ಎರಡನೇ ಅವಧಿ, 2005 ಮೊದಲನೇ ಅವಧಿ, 2005 ಎರಡನೇ ಅವಧಿ, ಮತ್ತು 2010ರ ಮೊದಲನೇ ಅವಧಿ, 2010ರ ಎರಡನೇ ಅವಧಿ ಹಾಗೂ 2015ರ ಚುನಾವಣೆ ನಂತರ 5 ವರ್ಷದ ಒಂದು ಅವಧಿಗೆ ನಿಗದಿಪಡಿಸಲಾದ ಮೀಸಲಾತಿಯನ್ನು ಪರಿಗಣಿಸಿ ಈ ಎಲ್ಲಾ ಅವಧಿಗಳಲ್ಲಿ ನಿಗದಿಪಡಿಸಲಾದ ಮೀಸಲಾತಿಯನ್ನು ಹೊರತುಪಡಿಸಿ ಪ್ರಸ್ತುತ ಅವಧಿಗೆ ಮೀಸಲಾತಿಯನ್ನು ನಿಗದಿಪಡಿಸಲಾಗಿದೆ. ಆದರೆ ಕೆಲವೊಂದು ಅನಿವಾರ್ಯ ಪ್ರಕರಣಗಳಲ್ಲಿ ನಿಗದಿಪಡಿಸಬೇಕಾದ ಸ್ಥಾನಗಳಿಗಿಂತ ಕಡಿಮೆ ಪಂಚಾಯಿತಿಗಳು ಇದ್ದಲ್ಲಿ ಆಗ 1993, 2000 I&II, 2005 I&II ಮತ್ತು 2010 I&II ಸಾಲಿನಲ್ಲಿ ಅದೇ ವರ್ಗಕ್ಕೆ ಮೀಸಲಿರಿಸಿದ ಪಂಚಾಯಿತಿಗಳನ್ನು ಪುನರಾವರ್ತನೆಯಾಗಿ ತೆಗೆದುಕೊಳ್ಳಲಾಗಿದೆ.

- ಯಾವುದೇ ಪ್ರವರ್ಗದಲ್ಲಿ ಮೀಸಲಾತಿ ನಿಗದಿಪಡಿಸುವಾಗ, ಅತ್ಯಂತ ಹೆಚ್ಚು ಸದಸ್ಯರು ಹೊಂದಿರುವ ಗ್ರಾಮ ಪಂಚಾಯಿತಿಗಳನ್ನು ನೇರವಾಗಿ ನಿಗದಿಪಡಿಸಲಾಗಿದೆ. ನಂತರ ಸಮಸಂಖ್ಯೆ ಸದಸ್ಯರನ್ನು ಹೊಂದಿದ ಗ್ರಾಮ ಪಂಚಾಯಿತಿಗಳಿಗೆ ಲಾಟರಿ ಎತ್ತುವ ಮೂಲಕ ಉಳಿದ ಸ್ಥಾನಗಳನ್ನು ನಿಗದಿಪಡಿಸಲಾಗಿದೆ.
- ಮೊದಲನೇಯದಾಗಿ ಅನುಸೂಚಿತ ಜಾತಿ ಸ್ಥಾನಗಳ ಮೀಸಲಾತಿ ನಂತರ ಅನುಸೂಚಿತ ಜಾತಿ ಮಹಿಳಾ ಸ್ಥಾನಗಳನ್ನು ಮೀಸಲಿರಿಸಿದೆ.
- ಎರಡನೇಯದಾಗಿ ಅನುಸೂಚಿತ ಪಂಗಡ ಸ್ಥಾನಗಳ ಮೀಸಲಾತಿ ನಂತರ ಅನುಸೂಚಿತ ಪಂಗಡಗಳ ಮಹಿಳಾ ಸ್ಥಾನಗಳನ್ನು ಮೀಸಲಿರಿಸಲಾಗಿದೆ.
- ನಂತರ ಹಿಂದುಳಿದ ವರ್ಗ-ಅ ಸ್ಥಾನಗಳ ಮೀಸಲಾತಿ ನಂತರ ಅದರಲ್ಲಿ ಮಹಿಳಾ ಸ್ಥಾನಗಳಿಗೆ ತದನಂತರ ಹಿಂದುಳಿದ ವರ್ಗ-ಬ ಸ್ಥಾನಗಳ ಮೀಸಲಾತಿ ನಂತರ ಅದರಲ್ಲಿ ಮಹಿಳಾ ಸ್ಥಾನಗಳಿಗೆ ಮೀಸಲಾತಿಯನ್ನು ನಿರ್ಧರಿಸಲಾಗಿದೆ.
- ಅಂತಿಮವಾಗಿ ಅನುಸೂಚಿತ ಜಾತಿ, ಅನುಸೂಚಿತ ಪಂಗಡ, ಹಿಂದುಳಿದ ವರ್ಗ-ಅ ಮತ್ತು ಹಿಂದುಳಿದ ವರ್ಗ-ಬ ಗಳಲ್ಲಿ ಆಯ್ಕೆಯಾಗಿ ಬಾಕಿ ಉಳಿದ ಪಂಚಾಯಿತಿಗಳನ್ನು ಸಾಮಾನ್ಯ ಎಂದು ಪರಿಗಣಿಸಿ ಇದರಲ್ಲಿ ಅತಿ ಹೆಚ್ಚು ಮಹಿಳಾ ಸದಸ್ಯ ಸ್ಥಾನಗಳನ್ನು ಹೊಂದಿರುವ ಪಂಚಾಯಿತಿಗಳನ್ನು ಸಾಮಾನ್ಯ ಮಹಿಳೆ ಎಂದು ಮೀಸಲಿರಿಸಲಾಗಿದೆ.
- ಮೊದಲು ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಸ್ಥಾನಗಳ ಮೀಸಲಾತಿ ಮುಕ್ತಾಯವಾದ ನಂತರ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕ್ರಿಯೆಯನ್ನು ಮಾಡಲಾಗಿದೆ.
- ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿ ಮಾಡುವಾಗ ಕೆಳಗಿನ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ. ಒಂದೇ ಗ್ರಾಮ ಪಂಚಾಯತಿಯಲ್ಲಿ ಈ ಕೆಳಕಂಡ ವರ್ಗಗಳನ್ನು ನಿಗದಿಪಡಿಸಿರುವುದಿಲ್ಲ.

ಅಧ್ಯಕ್ಷ	ಉಪಾಧ್ಯಕ್ಷ
ಅನುಸೂಚಿತ ಜಾತಿ	ಅನುಸೂಚಿತ ಜಾತಿ
ಅನುಸೂಚಿತ ಜಾತಿ	ಅನುಸೂಚಿತ ಪಂಗಡ
ಅನುಸೂಚಿತ ಪಂಗಡ	ಅನುಸೂಚಿತ ಪಂಗಡ
ಅನುಸೂಚಿತ ಪಂಗಡ	ಅನುಸೂಚಿತ ಜಾತಿ
ಹಿಂದುಳಿದ ವರ್ಗ-ಅ	ಹಿಂದುಳಿದ ವರ್ಗ-ಅ
ಹಿಂದುಳಿದ ವರ್ಗ-ಬ	ಹಿಂದುಳಿದ ವರ್ಗ-ಬ
ಮಹಿಳೆ	ಮಹಿಳೆ

ಆದರೆ ಅನಿವಾರ್ಯ ಪ್ರಕರಣಗಳಲ್ಲಿ ಕೆಲವು ಗ್ರಾಮ ಪಂಚಾಯಿತಿಗಳ ಉಪಾಧ್ಯಕ್ಷ ಸ್ಥಾನಗಳನ್ನು ಮಹಿಳೆಗೆ ಮೀಸಲಿರಿಸುವಾಗ ಆ ಗ್ರಾಮ ಪಂಚಾಯತಿಯ ಅಧ್ಯಕ್ಷ ಸ್ಥಾನವು ಮಹಿಳೆಯಾಗಿರುತ್ತದೆ.

ಪ್ರಯುಕ್ತ ರಾಜ್ಯ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಅನುಸರಿಸಿ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿಯನ್ನು, ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರ ಸಮಕ್ಷಮದಲ್ಲಿ ದಿನಾಂಕ: 22.01.2021 ರಂದು ನಿಗದಿಪಡಿಸಿ ಈ ಕೆಳಗಿನಂತೆ ಆದೇಶಿಸಿದೆ.

### ಆದೇಶ

ಸಂಖ್ಯೆ:ಕಂ/ಚುನಾ/ಗ್ರಾಪಂಚು/46/2020-21

ದಿನಾಂಕ: 22.01.2021

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 44ರ ಉಪ ಪ್ರಕರಣ 2(ಎ)ರ ಅಧಿಕಾರದನ್ವಯ ಹಾಗೂ ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ: ರಾಚುಆ:211/ಇಜಿಪಿ:2020 ದಿನಾಂಕ: 01.01.2021ರ ಮಾರ್ಗಸೂಚಿಗೆ ಒಳಪಟ್ಟು **ಶ್ರೀಮತಿ ವಿ.ವಿ. ಜ್ಯೋತ್ಸ್ನಾ ಭಾ.ಆ.ಸೇ** ಎಂಬ ಹೆಸರಿನ ಕಲಬುರಗಿ ಜಿಲ್ಲೆಯ ಜಿಲ್ಲಾಧಿಕಾರಿಯಾದ ನಾನು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಿಗೆ 30 ತಿಂಗಳ ಮೊದಲನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ಈ ಆದೇಶದೊಂದಿಗೆ ಲಗತ್ತಿಸಿರುವ ಅನುಬಂಧದಲ್ಲಿನಂತೆ ಮೀಸಲಿರಿಸಿ ಆದೇಶಿಸುತ್ತೇನೆ.

(ವಿ.ವಿ. ಜ್ಯೋತ್ಸ್ನಾ ಭಾ.ಆ.ಸೇ)  
ಜಿಲ್ಲಾಧಿಕಾರಿ ಕಲಬುರಗಿ

## ಅನುಬಂಧ

ಜಿಲ್ಲೆಯ ಹೆಸರು:ಕಲಬುರಗಿ

ತಾಲ್ಲೂಕು ಹೆಸರು:ಕಮಲಾಪುರ

ಕ್ರ. ಸಂ.	ಗ್ರಾಮ ಪಂಚಾಯತಿಯ ಸಂಖ್ಯೆ ಮತ್ತು ಹೆಸರು	ಅಧ್ಯಕ್ಷರ ಮೀಸಲಾತಿ	ಉಪಾಧ್ಯಕ್ಷರ ಮೀಸಲಾತಿ
1	2	3	4
01	01-ಡೊಂಗರಗಾವ	ಅನುಸೂಚಿತ ಜಾತಿ ಮಹಿಳೆ	ಸಾಮಾನ್ಯ
02	02-ಕಿಣ್ಣಿಸಡಕ	ಅನುಸೂಚಿತ ಜಾತಿ ಮಹಿಳೆ	ಸಾಮಾನ್ಯ
03	03-ಮರಗುತ್ತಿ	ಸಾಮಾನ್ಯ	ಅನುಸೂಚಿತ ಜಾತಿ ಮಹಿಳೆ
04	04-ಸೊಂತ	ಸಾಮಾನ್ಯ ಮಹಿಳೆ	ಅನುಸೂಚಿತ ಜಾತಿ
05	05-ಓಕಳಿ	ಸಾಮಾನ್ಯ ಮಹಿಳೆ	ಅನುಸೂಚಿತ ಜಾತಿ
06	06-ಕಲಮೂಡ	ಸಾಮಾನ್ಯ	ಅನುಸೂಚಿತ ಜಾತಿ ಮಹಿಳೆ
07	07-ಮಹಾಗಾವ	ಅನುಸೂಚಿತ ಜಾತಿ	ಸಾಮಾನ್ಯ ಮಹಿಳೆ
08	08-ಕುರಿಕೋಟಾ	ಸಾಮಾನ್ಯ	ಸಾಮಾನ್ಯ
09	09-ಜೀವಣಗಿ	ಸಾಮಾನ್ಯ ಮಹಿಳೆ	ಅನುಸೂಚಿತ ಪಂಗಡ ಮಹಿಳೆ
10	10-ನಾಗೂರ	ಹಿಂದುಳಿದ ವರ್ಗ ಅ ಮಹಿಳೆ	ಅನುಸೂಚಿತ ಜಾತಿ
11	11-ಹೊಳೆಕುಂದಾ	ಅನುಸೂಚಿತ ಪಂಗಡ ಮಹಿಳೆ	ಸಾಮಾನ್ಯ
12	12-ಬಬಲಾದ ಐ.ಕೆ	ಅನುಸೂಚಿತ ಜಾತಿ	ಸಾಮಾನ್ಯ ಮಹಿಳೆ
13	13-ವಿ ಕೆ ಸಲಗರ	ಅನುಸೂಚಿತ ಜಾತಿ	ಸಾಮಾನ್ಯ ಮಹಿಳೆ
14	14-ಅಂಬಲಗಾ	ಸಾಮಾನ್ಯ	ಅನುಸೂಚಿತ ಜಾತಿ ಮಹಿಳೆ
15	15-ಶ್ರೀಚಂದ	ಅನುಸೂಚಿತ ಜಾತಿ ಮಹಿಳೆ	ಹಿಂದುಳಿದ ವರ್ಗ ಅ ಮಹಿಳೆ
16	16-ಲಾಡಮುಗುಳಿ	ಸಾಮಾನ್ಯ	ಸಾಮಾನ್ಯ
17	17-ಮುದ್ದಡಗಾ	ಸಾಮಾನ್ಯ	ಅನುಸೂಚಿತ ಜಾತಿ ಮಹಿಳೆ
18	18-ಚೇಂಗಟಾ	ಅನುಸೂಚಿತ ಜಾತಿ ಮಹಿಳೆ	ಸಾಮಾನ್ಯ

(ವಿ.ವಿ. ಜ್ಯೋತ್ಸ್ನಾ ಭಾ.ಆ.ಸೇ)  
ಜಿಲ್ಲಾಧಿಕಾರಿ ಕಲಬುರಗಿ